

TD Power Systems Limited
(CIN -L31103KA1999PLC025071)

REGISTERED OFFICE & FACTORY:
27, 28 and 29, KIADB Industrial Area
Dabaspet, Nelamangala Taluk
Bengaluru Rural District
Bengaluru – 562 111 India

Tel +91 80 229 95700 / 6633 7700
Fax +91 80 7734439 / 2299 5718
Mail tdps@tdps.co.in

www.tdps.co.in

Date: 30.08.2021

The Corporate Service
Department
BSE Limited
P J Towers, Dalal Street
Mumbai – 400 001

The Listing Department
The National Stock Exchange of India Ltd.
Exchange Plaza, Bandra- Kurla Complex
Bandra (East)
Mumbai 400 051

Dear Sir/Mam,

Sub: Newspaper Advertisement - Notice to Register Email Address and Bank Account Details

Pursuant to Regulation 30 read with Schedule III Part A Para A of SEBI (Listing Obligations and Disclosure Requirements) Regulations, 2015 and in compliance with the Para 3A (IV) of Ministry of Corporate Affairs General Circular No. 20/2020 dated 5th May, 2020 and General Circular No. 02/2021 dated 13th January, 2021, we hereby enclosed copies of the newspaper advertisement published in the following newspapers:

- a) Business Standard (English – All India Edition)
- b) Eesanje (Bangalore Edition)

This is for your information and records.

Yours faithfully,

For TD Power Systems Limited



N. Srivatsa
Company Secretary



is also a member of the Covid-19 task force for hospitalised oxygen saturation. The committee usually meets on the oxygen

Kakani's confidence comes from the high rate of vaccination in the city. "Around 73 per cent of Mumbai's eligible population has got at least the first dose, and around 25 per cent are fully vaccinated," Kakani said. Before the

is on its way to double its liquid oxygen capacity to 300 tonnes per day, while Uttar Pradesh is adding 542 new oxygen generation plants. And, Rajasthan has placed orders for 34,000 oxygen concentrators.

The number of sites through which sessions were conducted is down by over 10,000 from their April high, suggesting perhaps a more concentrated vaccination drive (see chart 3).

administered. While the vaccine administration and distribution network is in place, much will depend on consistent vaccine supplies. The two key vaccine makers,

achieve a 1 billion doses annual capacity for Covaxin. On Sunday, the health minister released the first commercial batch of Covaxin from Bharat Biotech's Ankleshwar plant in Gujarat.

Between US and China

Strategic alliance against China threat

PHOTOS COURTESY: NAYAN CHANDA



US Navy ship, USS Zumwalt (DDG 1000), falls to the North Vietnamese torpedoes near Saigon in April 1975



North Vietnamese tank crashes through the cast-iron gate of the presidential palace in Saigon on April 30, 1975

against its historic enemy China and to rebuild the country, restoring ties had to wait decades. Seduced by Deng Xiaoping's reforming China to partner against the Soviet Union, a bitter America neglected Vietnam's overtures. However, over the last 20 or so years, Washington has slowly rebuilt its relationship, gaining new respect for Vietnam as a partner to balance China's influence.

But as China has grown increasingly assertive and has challenged the US on a variety of fronts, the US has emerged more eager to embrace Vietnam as a strategic ally and Vietnam more reluctant in order not to provoke China.

"We need to find ways to pressure and raise the pressure, frankly, on Beijing to abide by the United Nations Convention on the Law of the Sea, and to challenge its bullying and excessive maritime claims," Vice President Kamala Harris said in Hanoi. She even called for elevating the relationship with Vietnam from a comprehensive to a strategic partnership. A far cry from America's calamitous departure from Saigon.

Former editor of the Far Eastern Economic Review, Nayan Chanda is currently Associate Professor of International Relations, Ashoka University



NAGA Limited

Regd. Office: No.1, Anna Pillai Street, Chennai - 600 001 Phone: 044 - 2536 3535
CIN : U24246TN1991PLC020409, Website : www.nagamills.com, E-mail: marikannanv@nagamills.com

EXTRACT OF UNAUDITED STANDALONE & CONSOLIDATED FINANCIAL RESULTS FOR THE QUARTER ENDED 30TH JUNE, 2021

Sl. No.	Particulars	Standalone				Consolidated			
		Quarter ended		Year ended		Quarter ended		Year ended	
		30.06.2021	31.03.2021	30.06.2020	31.03.2021	30.06.2021	31.03.2021	30.06.2020	31.03.2021
		(Unaudited)	(Audited)	(Unaudited)	(Audited)	(Unaudited)	(Audited)	(Unaudited)	(Audited)
1	Total Income from Operations	384.14	361.99	369.98	1,508.19	384.24	361.97	369.99	1,508.70
2	Profit before Interest, Depreciation & Taxes (EBITDA)	21.47	17.82	21.25	83.25	21.56	17.80	21.25	83.69
3	Net Profit / (Loss) from ordinary activities (before Tax and Exceptional items)	4.79	3.08	4.95	15.51	4.88	3.06	4.95	15.95
4	Net Profit / (Loss) for the period before Tax (after Exceptional items)	4.79	3.08	4.95	15.51	4.88	3.06	4.95	15.95
5	Net Profit / (Loss) for the period after Tax (after Exceptional items)	4.41	3.18	3.92	12.33	4.49	3.16	3.92	12.76
6	Total Comprehensive Income for the period (Comprising Profit/Loss for the period (after tax) and other Comprehensive Income (after Tax))	4.42	3.58	3.92	12.73	4.50	3.56	3.92	13.16
7	Equity Share Capital	14.25	14.25	14.25	14.25	14.25	14.25	14.25	14.25
8	Earnings Per Share (of Rs. 10 each) Basic and Diluted EPS Rs.	3.09	2.23	2.75	8.65	3.15	2.22	2.75	8.95

Note:

1) The above results were reviewed by Audit Committee and taken on record and were thereafter approved by Board of Directors at their respective meetings held on 28th August, 2021. The Statutory Auditors have carried out a Limited Review of the aforesaid Financial Results.

2) The full format of quarterly ended financial results is available on the Company's website www.nagamills.com.

For and on behalf of the Board

Sd/-
K.S. KAMALAKANNAN
Chairman and Managing Director
(DIN 01601589)

Place : Dindigul
Date : August 28, 2021



TD POWER SYSTEMS LIMITED

CIN: L31103KA1999PLC025071

Registered Office: No. 27, 28 & 29, KIADB Industrial Area, Dabaspet, Nelamangala Taluk, Bengaluru Rural District, Bengaluru - 562 111
Tel. No.: +91 80 22995700, Fax: +91 80 22995718 E mail: tdps@tdps.co.in, Website: www.tdps.co.in

NOTICE TO THE SHAREHOLDERS

NOTICE is hereby given that the 22nd Annual General Meeting (AGM) of the Members of TD Power Systems Limited (the company) will be held at 10.30 AM on Monday, September 27, 2021 through Video conferencing (VC)/Other Audio-Visual Means (OAVM) to transact the business as set out in the Notice of the AGM.

In view of the continuing COVID-19 pandemic, the Ministry of Corporate Affairs has vide its circular dated April 08, 2020, April 13, 2020, May 05, 2020 and January 13, 2021 (MCA Circulars) and SEBI Circular dated May 12, 2020 and January 15, 2021 have permitted holding of AGM through VC/OAVM without the physical presence of members at a common venue. Accordingly, in compliance with MCA circulars and relevant provisions of the Companies Act, 2013 and SEBI (Listing Obligations and Disclosure Requirements) Regulations, 2015 the Members of the Company can join and participate at the AGM through VC/OAVM.

The Notice of the AGM of the Company along with the Annual Report for the financial year 2020-21, containing inter alia Directors Report, Statement of Profit and Loss, Balance Sheet and Auditors thereon, will be sent through electronic means to those shareholders, whose email addresses are registered with the Company/depository participants as on August 27, 2021. The Notice of the AGM along with the Annual Report 2020-21 will be made available on the Company website (www.tdps.co.in) and on the website of stock exchanges i.e. BSE Limited at www.bseindia.com and National Stock Exchange of India Limited at www.nseindia.com. Detailed procedure for attending the AGM and voting through remote e-voting and e-voting at the AGM is provided in the Notice of AGM.

Accordingly, to update the details with the company the following procedure may be followed:

I. REGISTRATION OF EMAIL ID FOR SHAREHOLDERS HOLDING PHYSICAL SHARES

The Members of the Company holding Equity Shares of the Company in physical Form and who have not registered their e-mail addresses may get their e-mail addresses registered with Link Intime India Pvt Ltd, by clicking the link: https://linkintime.co.in/emailreg/email_register.html in their web site www.linkintime.co.in at the Investor Services tab by choosing the E mail / Bank Registration heading and follow the registration process as guided therein. The members are requested to provide details such as Name, Folio Number, Certificate number, PAN, mobile number and e mail id and also upload the image of share certificate in PDF or JPEG format. (upto 1 MB).

On submission of the shareholders details an OTP will be received by the shareholder which needs to be entered in the link for verification.

II. FOR PERMANENT EMAIL REGISTRATION FOR DEMAT SHAREHOLDERS

It is clarified that for permanent registration of e-mail address, the Members are requested to register their e-mail address, in respect of demat holdings with the respective Depository Participant (DP) by following the procedure prescribed by the Depository Participant.

III. FOR TEMPORARY EMAIL REGISTRATION FOR DEMAT SHAREHOLDERS

The Members of the Company holding Equity Shares of the Company in Demat Form and who have not registered their e-mail addresses may temporarily get their e-mail addresses registered with Link Intime India Pvt Ltd by clicking the link: https://linkintime.co.in/emailreg/email_register.html in their web site www.linkintime.co.in at the Investor Services tab by choosing the E mail Registration heading and follow the registration process as guided therein. The members are requested to provide details such as Name, DPID, Client ID/ PAN, mobile number and e-mail id. (This will only help us in getting with touch with them in case of reminders emails for unclaimed dividend if any further the data will be only use as referral data and will not be updated in the system).

IV. REGISTRATION OF BANK DETAILS FOR SHAREHOLDERS HOLDING SHARES IN PHYSICAL FORM

The Members of the Company holding Equity Shares of the Company in physical Form and who have not registered their bank details can get the same registered with Link Intime India Pvt Ltd, by clicking the link: https://linkintime.co.in/emailreg/email_register.html in their web site www.linkintime.co.in at the Investor Services tab by choosing the E mail/Bank Registration heading and follow the registration process as guided therein. The members are requested to provide details such as Name, Folio Number, Certificate number, PAN, e-mail id along with the copy of the cheque leaf with the first named shareholders name imprinted in the face of the cheque leaf containing bank name and branch, type of account, bank account number, MICR details and IFSC code in PDF or JPEG format. It is very important that the shareholder to submit the request letter duly signed.

Link Intime will verify the documents uploaded and will take on records documents only for valid cases. On submission of the shareholders details, an OTP will be received by the shareholder which needs to be entered in the above link for verification.

For TD POWER SYSTEMS LIMITED

Sd/-
N. Srivatsa
Company Secretary

Bangalore
August 28, 2021

Business Standard - 30.08.2021 (Mon)



